



ನೌಕಾಯಾನ



ಹಮೀರೆಂದರ್ಥ ಒಹರಿ



Original Story (*English*) The Boat Ride by Herminder Ohri
© Rajiv Gandhi Foundation-Pratham Books, 2004



Second Kannada Edition: 2006

Illustrations: Herminder Ohri

Design: Moonis Ijlal

Kannada Translation: Dr. Divaspathy Hegde

ISBN: 81-8263-098-3

Registered Office:

PRATHAM BOOKS

9, Charles Campbell Road, Cox Town,

Bangalore 560 005

© 080-25801462, 25801463



Regional Offices:

Mumbai © 022-65162526

New Delhi © 011-65684113


Typesetting by: Eshwari Graphics,

Bangalore 560 050

Layout by: Pratham Books



Printed by: Repro India Ltd., Mumbai




Some rights reserved. This book is CC-BY-3.0 licensed.
Full terms of use and attribution available at:
<http://www.prathambooks.org/cc>

ನೌಕಾಯಾನ

ಕಥೆ ಮತ್ತು ಚಿತ್ರಗಳು
ಹಮೀರ್ ಒಂದರ್ ಓಹರಿ



ಕನ್ನಡ ಅನುವಾದ
ಡಾ. ದಿವಸ್ಪತಿ ಹೆಗ್ಡೆ




ಪಟ್ಟಣವೊಂದರ ಪುಟ ಮಾಡೋಟ
ಅದ್ದರಲ್ಲಿ ಅಳಿಲಿನ ಸಂಸಾರ ಒಂದು
ಅಳಿಲೊಂದು ಬಹಳ ತುಂಟನಾಗಿತು.
ಅವನನ್ನು ಕರೆಯುತ್ತಿದ್ದರು. ಒಮ್ಮೆ ಅವರೆ
ಅವರ ಸಂಬಂಧಿಕೆ ಅಳಿಲೊಂದು
ತುಂಟ, ಸ್ವಾಮಿ ಸುಮಾರು ಒಂದೇ

ದಲ್ಲಿ ಒಂದು ಆಲದ ಮರವಿತ್ತೆ.
ಮನೆ ಮಾಡಿತು. ಆ ಸಂಸಾರದ ಮರಿ
ಅದರಿಂದಾಗೀ ‘ತುಂಟ’ ಎಂದೇ
ಮನಸೆ ದೂರದ ಆಡವಿಯಿಂದ
ಬಂದಿತು. ಅದರ ಹೆಸರು ‘ಸ್ವಾಮಿ’.
ವಯಸ್ಸಿನವರು.




“ನಾವು ಇಂದು ನೌಕೆಯಲ್ಲಿ ವಿಹಾರಕ್ಕೆ ಹೋಗೋಣ” ಎಂದು ತುಂಟಿ ಸ್ವಾಮಿಗೆ ಹೇಳಿದ. ಇದನ್ನು ಕೇಳಿ ಸ್ವಾಮಿಯ ನಾಲಿಗೆ ಬಣಿತು. ಅವನು ಭಯದಿಂದ ತಡವರಿಸಿದ. “ನ..... ನ..... ನನಗೆ ನೀರೆಂದರೆ ಭಯ, ನನಗೆ ಕೂಜಲೂ ಬರುವುದಿಲ್ಲ”

“ಇರಲಿ ಬಿಡೋ ಪ್ರಕ್ಕುಲ. ನಾನು ಜೊತೆಗಿರುವಾಗ ನಿನಗೇನು ಭಯ? ನಾನು ಎಷ್ಟೋ ಬಾರಿ ಹೀಗೆ ನೌಕಾಯಾನ ಮಾಡಿ ಬಂದಿದ್ದೇನೆ” ಎಂದು ಸ್ವಾಮಿಯನ್ನು ಹುರಿದುಂಬಿಸಿದ. ಗರ್ವದಿಂದ ತಲೆಯೆತ್ತಿ ತಾನು ಮುಂದೆ ನಡೆದ. ಸ್ವಾಮಿ, ಪಾಪ! ಅವನನ್ನು ಹಿಂಬಾಲಿಸಿದ.




ದಂಡೆಯಲ್ಲಿ ಬಿದಿರಿನ ಕಂಬಪೂಂಡಕ್ಕೆ ನೌಕೆಯನ್ನು ಕಟ್ಟಿದ್ದು ಕಂಡಿತು. ಓಡಿ ಹೋಗಿ ಇಬ್ಬರೂ ಕಟ್ಟಿದ ಹಗ್ಗಿ ಬಿಚ್ಚಿ ಅದನ್ನು ಏರಿ ತಮ್ಮ ನೌಕಾಯಾನ ಪ್ರಾರಂಭಿಸಿದರು.





ನೌಕೆಯು ನಿಧಾನವಾಗಿ ಅಂತೆದೊಂಕಾಗಿ ಚಲಿಸುತ್ತ ಮರಗಳ ಸಂದಿನಲ್ಲಿ ನುಸುಳುತ್ತ ಸಾಗುತ್ತಿತ್ತು. ಬಹಳಮ್ಮೆ ಬಾತುಕೋಳಿಗಳು ನೀರಿನಲ್ಲಿ ತೇಲುತ್ತ ಹೋಗುವುದನ್ನ ಸ್ವಾಮಿ ನೋಡಿದ. ಏನುಗಳು ನೀರಿನಿಂದ ತಲೆ ಎತ್ತಿ ನೋಡಿ ತಮ್ಮ ಬಾಯನ್ನ ಗೋಲವಾಗಿ ಕುಣಿಸಿ ಇವರಿಗೆ “ಹಲೋ!” ಎಂದು ಹೇಳುವಂತೆ ಸುತ್ತುತ್ತಿದ್ದವು. ಒಂದು ಹಂಸಗಳ ಜೋಡಿ ತಮ್ಮ ಸುಂದರ ಉದ್ದ ಕೃತಿಗೆಯನ್ನ ಒಳಗೊಂಡುತ್ತ ಬದಿಯಿಂದಲೇ ಹಾದು ಹೋಯಿತು.






ಸ್ವಾಮಿಗೆ ಆ ಹಂಸಗಳನ್ನು ಮುಟ್ಟು ಬೇಕೆಂದು ಆಸೆ ಆಯಿತು. ಮುಟ್ಟಲೆಂದು ಬಾಗಿದಾಗ ಆಯ ತಪ್ಪಿ ಆತ ನೀರಿನಲ್ಲಿ ಬಿದ್ದ ನೀರಿನಲ್ಲಿ ಮುಳುಗುತ್ತಿರುವಾಗ ಮೀನುಗಳು ಅವನ ದಾರಿಯಲ್ಲಿ ಈಚುವುದು ನೋಡಿದ. ದೊಡ್ಡ ಗುಟುಕು ನೀರು ಕುಡಿಯುತ್ತಲೇ, “ನನಗೆ ಸಹಾಯ ಮಾಡಿ, ನನ್ನನ್ನು ಉಳಿಸಿ” ಎಂದು ಸ್ವಾಮಿ ಕೂಗಿಕೊಂಡ.



ತುಂಟನಿಗೆ ಪನು ಮಾಡ ಬೇಕೆಂದೇ ತೀಳಿಯಲ್ಲಿ, ನೌಕೆಯ ಒಂದು ತುದಿಯಿಂದ ಇನ್ನೊಂದು ತುದಿಗೆ ಓಡಾಡುತ್ತಿದ್ದು “ಸ್ವಾಮಿ ನೀರಲ್ಲಿ ಮುಳುಗುತ್ತಿದ್ದಾನೆ, ಯಾರಾದರೂ ಉಳಿಸಿ” ಎಂದು ಅವನು ಕೊಗಿಕೊಂಡ.

ಅವನ ಕೊಗನ್ನು ಕೇಳಿದ ಹಂಸ ತನ್ನ ಉದ್ದ ಕೊರಳನ್ನು
ನೀರಲ್ಲಿ ಮುಳುಗಿಸಿ ತೀರ ಸುಲಭದಲ್ಲಿ
ಸ್ವಾಮಿಯನ್ನು ತನ್ನ ಚುಂಚಿನಲ್ಲಿ
ಹಿಡಿದು ಮೇಲೆತ್ತಿ
ನೌಕೆಯೋಳಿಗೆ
ಹಾಕಿತು.



ಸ್ವಾಮಿ ಚೆಳಿಯಿಂದ ನಡುಗುತ್ತ ಬಿಸಿಲಿನಲ್ಲಿ ತನ್ನ ಒದ್ದೆ ಮೈಯನ್ನು ಬಣಿಸಿ ಕೊಳ್ಳುವ ಪ್ರಯತ್ನ ಮಾಡುತ್ತಿದ್ದ ಶುಂಟನಿಗೆ ಅವಮಾನ ಆದಂತಾಗಿ ಮಾತನಾಡದೆ ಕುಳಿತ್ತಿದ್ದ ಮೈ ಕೂದಲೆಲ್ಲ ಬಣಿ, ಮೈಯಲ್ಲಿ ಸ್ಪಷ್ಟ ಚೆತನ್ನು ಬಂದಂತೆ ಆದಾಗ ಸ್ವಾಮಿ ಹೇಳಿದ “ಎಷ್ಟೂದು ಮಜಾ ಎನಿಸಿತು. ನನ್ನ ಗೆಳೆಯರಿಗೆ ಇಂದಿನ ಈ ಫಟನೆಯನ್ನು ಹೇಳಿದರೆ ಅವರಿಗೆ ನಂಬಿಕೆ ಬರಲಾರದು.”

ತಾನು ಒಬ್ಬ ‘ಹೀರೋ’ ಆದಂತೆ,
ಕಷ್ಟಾನ ಆಗಿದ್ದಂತೆ ಭಾವಿಸಿ


ಒಂದು ದೊಡ್ಡ ಹಡಗಿನ
ಅವನು ಉಚ್ಚಿಹೋದ.



ನೌಕೆಯು ದಂಡೆ ತಲುಪಿದಂತೆ ಆದಮ್ಮು ಬೇಗ ತನ್ನ ಸಾಹಸದ ಕಥೆಯನ್ನು ಎಲ್ಲರಿಗೂ ಹೇಳಬೇಕೆಂದು ಸ್ವಾಮಿ ಅಶುರದಲ್ಲಿ ಇದ್ದು ಇಡೀ ದಿನದ ಘಟನೆಗಳ ನಂತರ ಸ್ವಾಮಿಯ ತಲೆಯೂ ನದಿಯಲ್ಲಿನ ನೌಕೆಯಂತೆ ಸುತ್ತುತ್ತಿರುವ ಅನುಭವ ಆಯಿತು.



ಅವನು ಕೆಳಗಿನ ಪ್ರಾಣಿಗಳನ್ನು ತಾವಾಗಿ ಮುಚ್ಚಿ ಹೊಂಡುತ್ತಾನೆ. ಅವನು ನಾಜುವಾದ ನೀಡುಯಲ್ಲಿ ಮುಖ್ಯವಾದ
 ಅವನು ಕೆಳಗಿನ ಪ್ರಾಣಿಗಳನ್ನು ತಾವಾಗಿ ಮುಚ್ಚಿ ಹೊಂಡುತ್ತಾನೆ. ಅವನು ನಾಜುವಾದ ನೀಡುಯಲ್ಲಿ ಮುಖ್ಯವಾದ



ತುಂಟು, ಸಾಮಿ ಸೋದರ ಸಂಬಂಧಿಗಳು. ಬಡಾಯಿ ಸ್ವಭಾವದ ತುಂಟು ಶಿಜ್ಞ ಬಾರದ ಸಾಮಿಯನ್ನು ನೌಕಾಯಿಂದ ಸಾಹಸಕೆ ಒಪ್ಪಿಸುತ್ತಾನೆ. ಹಂಸವನ್ನು ಮೊಟ್ಟಲು ಸೋದರ ಸಾಮಿ ನೀರಿಗೆ ಬಿಡ್ಡು ಬದುಕಿ ಬಂದ ಸಾಹಸದೆ ಕಥೆಯೇ ನೌಕಾಯಿಂನ.

ಕಾ ಮಾ ಲೀಕೆ ಯ ಇತರ ಪ್ರಸ್ತುತಿಗಳು:

ಮೋಕಳಿ ಮತ್ತು ಪಾತರಿಗಿತ್ತಿ • ಜೀದರ ಚಾಲ್ಯ
ಒಂದು ದೊಡ್ಡ ವಿಪತ್ತು • ನಮ್ಮ ಅದ್ಭುತ ಜಗತ್ತು

ಮೃನ್ಮೀರೇಳಸುವ ಇನ್ನು ಅನೇಕಾನೇಕ ಭಾರತೀಯ ಭಾಷಾ ಪ್ರಸ್ತುತಿಗಳ ಮಾರ್ಗಿಗಾಗಿ ಸಂಪರ್ಕಿಸಲಿ
www.prathambooks.org



ಪ್ರಥಮ್ ಬುಕ್ ಭಾರತೀಯ ಭಾಷೆಗಳಲ್ಲಿ ಉತ್ತಮ ದರ್ಜೆಯ ಮತ್ತು ಕಡಿಮೆ ಬೆಲೆಯ ಮಕ್ಕಳ ಪ್ರಸ್ತುತಿಗಳನ್ನು ಪ್ರಕಟಿಸುವ ಪ್ರಕಾಶಕರು.

Noukayana (Kannada)

Rs. 20.00

